

ಹಿರಿಯ ವ್ಯವಹಾರ ನ್ಯಾಯಾಧೀಶರ ನ್ಯಾಯಾಲಯ ತೀರ್ಪುಗಳಿಗೆ

ಒ.ಎಸ್ ನಂ: 36/2021

ಪಿ.ಡಬ್ಲ್ಯೂ 01

ದಿ: 22-01-2024 ರಂದು ಪ್ರಮಾಣೀಕರಿಸಲಾಯಿತು.

ಮುಖ್ಯ ವಿಚಾರಣೆ: ಶ್ರೀ ಎಸ್.ಡಿ.ಎಸ್ ವಕೀಲರಿಂದ:

ನನ್ನ ಪ್ರಮಾಣ ಪತ್ರದಲ್ಲಿರುವ ಎಲ್ಲಾ ವಿಷಯಗಳು ಸತ್ಯವಾಗಿದ್ದು ಅದನ್ನು ಓದಿ ನೋಡಿ ಸಹಿ ಮಾಡಿರುತ್ತೇನೆ.

ಈ ಕೆಳಕಂಡಂತೆ ದಾಖಲೆಗಳನ್ನು ಹಾಜರುಪಡಿಸುತ್ತಿದ್ದೇನೆ. ಅದನ್ನು ಈ ಕೆಳಗಿನಂತೆ ಗುರುತಿಸಲಾಯಿತು.

ವಾದಿಗೆ ಮಂಜುನಾಥ ಅರೆಕಾ ನಟ್ ಕಂಪೆನಿಯವರು ಬರೆದಿರುವ ದಿನಾಂಕ:20-09-2018 ರ ಪತ್ರವನ್ನು ಹಾಜರುಪಡಿಸಿದ್ದು, ಅದನ್ನು ನಿಪಿ-01 ಎಂದು ಗುರುತಿಸಲಾಯಿತು. ಸ.ನಂ.139/1 ರ ಆರ್.ಟಿ.ಸಿಯನ್ನು ಹಾಜರುಪಡಿಸಿದ್ದು, ಅದನ್ನು ನಿಪಿ-02 ಎಂದು ಗುರುತಿಸಲಾಯಿತು. ದಿ:10-10-2018 ರ ಶ್ರೀ ಅಮೃತ್ ಬಿ.ಆರ್. ರವರು ಶ್ರೀ ನಾಗೇಶ್ ರವರಿಗೆ ಬರೆದಿರುವ ಪತ್ರವನ್ನು ಹಾಜರುಪಡಿಸಿದ್ದು, ಅದನ್ನು ನಿಪಿ-03 ಎಂದು ಗುರುತಿಸಲಾಯಿತು. ದಿ:05-09-2018 ರ, ಗುತ್ತಿ ಟ್ರೇಡ್‌ರ್ಸ್ ನವರು ಅಮೃತ್ ರವರಿಗೆ ಬರೆದಿರುವ ಪತ್ರವನ್ನು ಹಾಜರುಪಡಿಸಿದ್ದು, ಅದನ್ನು ನಿಪಿ-04 ಎಂದು ಗುರುತಿಸಲಾಯಿತು. ಅರಣ್ಯ ಇಲಾಖೆಯವರು ನಾಗೇಶ್ ಎನ್ನುವವರ ಹೆಸರಿಗೆ ನೀಡಿರುವ ಪಾವತಿ ಚಲನ್ ನ್ನು

ಹಾಜರುಪಡಿಸಿದ್ದು, ಅದನ್ನು ನಿಪಿ-05 ಎಂದು ಗುರುತಿಸಲಾಯಿತು. ನಮೂನೆ-76 ರ ಅಷ್ಟೂ ದಾಖಲೆಗಳನ್ನು ಅವುಗಳ ಅಡಕಗಳೊಂದಿಗೆ ಹಾಜರುಪಡಿಸಿದ್ದು, ಅವುಗಳನ್ನು ಒಟ್ಟಾರೆಯಾಗಿ ನಿಪಿ-06 ಎಂದು ಗುರುತಿಸಲಾಯಿತು. 2022-23 ನೇ ಸಾಲಿನ ವಾದಿಯವರ ಪತಿಯ ಆದಾಯ ತೆರಿಗೆ ಪಾವತಿಯ ರಶೀದಿಯನ್ನು ಒಟ್ಟು ದಾಖಲೆಗಳೊಂದಿಗೆ ಹಾಜರುಪಡಿಸಿದ್ದು, ಅದನ್ನು ಒಟ್ಟಾರೆಯಾಗಿ ನಿಪಿ-07 ಎಂದು ಗುರುತಿಸಲಾಯಿತು. 2021-22 ರ ಸಾಲಿನ ಸದರಿಯವರ ಆದಾಯ ತೆರಿಗೆ ರಿಟರ್ನ್ಸ್‌ನ ದಾಖಲೆಯನ್ನು ಅವುಗಳ ಅಡಕಗಳೊಂದಿಗೆ ಹಾಜರುಪಡಿಸಿದ್ದು, ಅವುಗಳನ್ನು ಒಟ್ಟಾರೆಯಾಗಿ ನಿಪಿ-08 ಎಂದು ಗುರುತಿಸಲಾಯಿತು. 2023-24 ನೇ ಸಾಲಿನ ಸದರಿಯವರ ಆದಾಯ ತೆರಿಗೆ ರಿಟರ್ನ್ಸ್‌ನ ದಾಖಲೆಯನ್ನು ಅವುಗಳ ಅಡಕಗಳೊಂದಿಗೆ ಹಾಜರುಪಡಿಸಿದ್ದು, ಅವುಗಳನ್ನು ಒಟ್ಟಾರೆಯಾಗಿ ನಿಪಿ-09 ಎಂದು ಗುರುತಿಸಲಾಯಿತು. ಜಿ.ಆರ್. ನಾಗೇಶ್ ರವರ 2023-24 ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ನ ಸ್ವೀಕೃತಿ ದಾಖಲೆಯನ್ನು ಅವುಗಳ ಅಡಕಗಳೊಂದಿಗೆ ಹಾಜರುಪಡಿಸಿದ್ದು, ಅವುಗಳನ್ನು ಒಟ್ಟಾರೆಯಾಗಿ ನಿಪಿ-10 ಎಂದು ಗುರುತಿಸಲಾಯಿತು.

ಈ ಹಂತದಲ್ಲಿ ಮುಂದುವರಿದ ಮುಖ್ಯ ವಿಚಾರಣೆಗಾಗಿ ಸಮಯ ಕೋರಿದ ಕಾರಣಕ್ಕೆ ಸಮಯ ನೀಡಿ ಮುಂದುವರೆಯಿತು.

ತೆ ನ್ಯಾ ಬೆ ಮಾಡಲಾಯಿತು.

ಓ ಹೆ ಕೇ ಸರಿಯಿದೆ.

(ಎಸ್.ಎಸ್. ಭರತ್)
ಹಿರಿಯ ವ್ಯವಹಾರ ನ್ಯಾಯಾಧೀಶರು,
ತೀರ್ಥಹಳ್ಳಿ